

ಬಸ್ತಿಯಾಂವಂ ಅಂತೆ, ಅವನು ನಿನ್ನ ರಾತ್ರಿ ವಿವ ಕುಡಿದು ಸತ್ತ...  
ಅವನ ಮರಣ ನಾಲ್ಕು ಗಂಟೆಗೆ.

‘ಭೇ. ಬಸ್ತಿಯಾಂವಂ ನನಗೆ ಗೊತ್ತು. ಕೈಲೀ ಕಾಸಿಲ್ಲ ದಾಗ ಎವೆನ್ನೋ ಸಾರಿ ಪ್ರಗಸಟ್ಟೆ ಸಿನಮಾ ನೋಡಲು ಬಿಟ್ಟಿದ್ದು. ಅವನಿಗೆ ಏನಾಯ್ದು ಸಾರ್ಯುವಂತಹದ್ದು?’

ಮುದುಕ ಗೊಣಗೊಡಿದಾಗ ಅವನ ಮೊಮ್ಮೆಗಿನೆ ಇನ್ನು ಸಿಪ್ಪಿಬಂದಿತು.

‘ಸತ್ತದ್ದು ಯಾರು ಅಂತ ಹೇಳಿದೆ. ಇನ್ನು ಯಾಕೆ ಸತ್ತ ಅಂತ ಕೇಳಿಕೊಂಡು ಬರಬೇಕು. ಹೋಗಿ ಬರಕೆನೇ ಎಂದು ನಿಜಕ್ಕೂ ಮನೆಯಿಂದ ಹೊರಟಿ. ಅವನೇನು ನಿಜ ತಿಳಿದುಬರಲು ಹೊರಟನೇಲೋ ಇಲ್ಲ ತಮಾವೆ ಮಾಡಲು ಹೊರಟನೇಲೇ. ಅಂತೂ ಇವನಿಗೆ ಕಸಿವಿ ಅಯಿತು.

ಬಸ್ತಿಯಾಂವಂ ತನ್ನ ಸೈಟೆ ಗಾಬ್ರಿಯೆಲ್ಲನ ಮಗ. ಬಸ್ತಿಯಾಂವನಿಗೆ ಆ ಟಾಕೆಸಿನಲ್ಲಿ ಕೆಲಸ ಕೊಡಿದವನೇ ತಾನು. ಆ ಟಾಕೆಸಿನ ಯಾವಾದೇ ಕೆಲಸ ಇರಲಿ ಅದರ ಸಾಹುಕಾರ ತನಗೆ ಹೇಳಿ ಕಳುಹಿಸುತ್ತಿದ್ದು. ಕಲ್ಲು ಕಟ್ಟುವದರಲ್ಲಿ, ಗಾರೆ ಕೆಲಸ ಇರಲಿ, ಗಿಲಾಯಿ ಮಾಡುವುದಿರಲಿ ಅವನಿಂದ ಕರೆ ಬಂತು ಎಂದು ಅರ್ಥ. ‘ಬಸ್ತು, ಅದೊಂದು ಕೆಲಸ ಬಾಕಿ ಇದೆ ಮಾರಾಯಿ, ಬಂದು ಮಾಡಿ ಕೊಡು’ ಅಂದರೆ ತಾನು ಅಲ್ಲಿ ಹಾಜರ್. ಅಂತಹ ಸಲಿಗೆ ತನ್ನದು ಅವನ ಹತ್ತಿರ. ಬಹಳ ವರ್ಷಗಳ ಪರಿಯರು ತಮ್ಮದು, ಕೈಲಿ ಆಗಿದ್ದರೂ ಹೋಗಿ ಆ ಕೆಲಸ ಮಾಡಿಕೊಟ್ಟು ಬರುತ್ತಿದ್ದು. ಹೋಗಿ ಬಂದು ದಿನ ಗಾಬ್ರಿಯೆಲ್ಲ ತನ್ನ ಒಳಿಗೊಳಿದ್ದು.

‘ನಮ್ಮ ಮುದುಗಿನೆ ಬಂದು ಕೆಲಸ ಇದೆಯೋ ನೋಡು ಮಾರಾಯಿ... ಸುಮ್ಮೆ ಅದು ಇದು ಮಾಡಿಕೊಂಡಿದಾನೆ. ಬಂದು ನೇಲೆ ಇಲ್ಲ ಸ್ಥಿರ ಇಲ್ಲ...’

‘ನಮ್ಮ ಸಾಹುಕಾರರ ಹತ್ತಿರ ಹೇಳಲಾ?’

ಸಾಹುಕಾರ ಅಂದರೆ ಸಿನಿಮಾ ಟಾಕೆಸಿನ ಒಡೆಯಿ.

‘ಹೇಳು...’

ಬಂದು ದಿನ ಹೇಳಿದ. ‘ಸಾಹುಕಾರ್, ನಮ್ಮ ಪ್ರೇಕ್ಷಕೆ ಓವ ಮುದುಗ ಇದಾನೆ. ಕೆಲಸ ಇಲ್ಲ, ಅವನಿಗೊಂದು ಕೆಲಸ ಕೊಟ್ಟರೆ ಅವನ ಜೀವನಕ್ಕೊಂಡು ದಾರಿ ಆಗುತ್ತಿತ್ತು.’

‘ಇಡೀ ದಿನ ಕೆಲಸ ಮಾಡತಾನಾ?’

‘ಹುಡುಗ ಮಾಡತಾನೆ ಬಿಡಿ.’

‘ನಾಲ್ಕೆಯಿಂದ ಬರಲ್ಪಟ್ಟೆ ಹೇಳು.’

ಬಸ್ತಿಯಾಂವ ಹೇಳಿದ ಟಾಕೆಸಿನ ಮಾಲೀಕನ ಒಳಿ.

‘ಬೇಳ್ಳಗೆ ಎಂಟು ಗಂಟೆಗೆ ಬಾ. ರಾತ್ರಿ ಸೇಕೆಂಡ್ ಶೋ ಮುಗಿದು ಟಾಕೆಸಿನ ಬಾಗಿಲು ಹಾಕೇರೇ ತನಕ ಕೆಲಸ.’ ಸಾಹುಕಾರ ಸಹಜವಾಗಿ ಎಂಬತೆ ಹೇಳಿದ.

‘ಆಯ್ದು ಸಾಹುಕಾರರೆ.’

‘ಎಂಟು ಗಂಟೆಗೆ ಉಲಿನಲ್ಲಿ ಎಲ್ಲ ಕಡೆ ಗೋಡೆಗಳಿಗೆ ಭಿತ್ತಿಪತ್ತ ಅಂತಹಿಸುವುದು. ಅಪಗಳ ಬೇಸ್‌ಗೆ ಅಂಟು ಬಳಿದು ಗೋಡೆಗಳಿಗೆ ಹಬ್ಬಿಸುವುದು. ಮುದುಗರ ಕೈಗೆ, ದನಕರುಗಳ ಬಾಯಿಗೆ ಸಿಗದ ಹಾಗೆ ಅಂಟಿಸಬೇಕು’ ಅಂದ ಸಾಹುಕಾರ.

ಈತ ‘ಹೂಂ’ ಅಂದ, ಅದರಂತೆ ಮಾಡಿದ. ನಂತರ ಬಂಟಿ ಷಟ್ಟಿನಾಡಿ ಹೊಡಿ, ಅದರಲ್ಲಿ ಕುಳಿತು ಸೈದ್ದ್ರೋ ದ್ವರ್ಮಾ ಬಾರಿಸುತ್ತ ಉರಿನಲ್ಲಿ ಎರಡು ರೌಂಡು ಸುತ್ತಾಡಿ ಬರುವುದು. ಈ ಗಾಡಿಯ ಏರಡೂ ಕಡೆ ನಡೆಯುತ್ತಿರುವ ಚಲನಚಿಕ್ಕಗಳ ಭಿತ್ತಿಪತ್ತ. ಎದುರು ಬಂದು ಷಟ್ಟೆ. ಹಿಂದೆ ಬರಬಹುದಾದ ಷಟ್ಟೆ ವಾಲ್ಪ್ರೋಸ್‌ರ್. ಒಳಗೆ ಮಲ್ಲು ಹಾಸಿ ಬಂದು ಗೋಣೆಕೆಲ ಹಾಕಿ ಈತನಿಗೆ ಕುಳಿತುಕೊಳ್ಳಲು ಬಂದು ಜಾಗ. ಹಳೆಯದಾದ ಬಂದು ಸೈದ್ದ್ರೋ ದ್ವರ್ಮಾ. ಅದರ ಮೇಲೆ ಏರಪು ಕೋಲು ಬಡಿದು

ದರ್ರಾಡರ... ದರ್ರಾಡರ... ದರ್ರಾಡರ. ಒಂದೊಂದು ಬೀದಿಗೆ ಹೋದ ಕೂಡಲೇ ಕಾಯಂ ಆದ ಕೆಲ ಮುದುಗರು. ಈ ಗಾಡಿಯ ಹಿಂದೆ. ಏನಣ್ಣೇ ಹೊಸ ಸಿಲೀಮಾ ಬರಾಕಿಲ್ಲಾ... ಅದೇ ಹೋಸ್‌ರ್ ಹಚ್ಚಿಕೊಂಡಿದೀಯ.. ಇತ್ತಾದಿ ಮಾತು. ಇದರ ಜೊತೆಗೆ ಅಲ್ಲಿ ಇಲ್ಲಿ ಗಾಡಿ ನಿಲ್ಲಿ ಬಂಟೆತ್ತಿಗೆ ರೆಸ್ಪು.

ಹತ್ತುವರೆ ಆಗಲ್ಲಿನಲ್ಲಿ ಮಾನಿಂಗ್ ಶೋ. ಬಾಗಿಲಲ್ಲಿ ನಿಲ್ಲು. ಟಕ್ಕೆಬು ಹರಿದುಕೊಡು. ಬಾಗಿಲಲ್ಲಿ ನಿಂತಾಗ ಅಲ್ಲಿಂದಿದ್ದು ತರಲೆ. ಹದನ್ನೇದೆ ವಯಸ್ಸಿನ ಮಾನ್ಯನ್ ಕಂಪಳಲ್ಲಿ ಎತ್ತಿಕೊಂಡು ಬರುವ ಬೂಬಿನು ಜೊತೆಯಲ್ಲಿ ಜಗಳ.

‘ನಿನು ಕಂಪಳಲ್ಲಿ ಎತ್ತಿಕೊಂಡಿರುವ ಕೋಣನಿಗೆ ಹದನೀಂಟೆ ಆಗಿದೆ, ನಿನು ಅರ್ಥ ಟಕ್ಕೆಚೊ ಕೊಂಡಿದ್ದಿರುತ್ತೇ’ ಎಂದು ಈತ. ‘ಇಲ್ಲ ಅವನಿಗೆ ಮೊನ್ನೆ ಹನ್ನೆರಡು ತುಂಬಿದೆ’ ಎಂದು ಅವಶು. ಕೊನೆಗೆ ಮಾನೇಜರ್ ಬಂದು ಬಿಡಿಯು ಅತ್ಯಾಗ್ ಗೆ ಎಂದಾಗ ಸೋತ ಮುಖ ಬಸ್ತಿಯಾಂವನು, ಗೆದ್ದ ನಗೆ ಅವಳಿದ್ದು. ಇದು ಸಾಲದು ಎಂದು ದೊಡ್ಡ ದೊಡ್ಡ ಮುದುಗಿಯರೆಲ್ಲ ಲಂಗ ಹಾಕೊಂಡು ಬಂದು ತಮ್ಮ ವಯಸ್ಸು ಮರೆಮಾಪುವುದು. ಇದು ಸಾಲದೆಂದು ಇಂದ್ರ ಪತ್ತಿಹಚ್ಚಿದ ಇನ್ನಾರೋ ಜಗಳ ಮಾಪುವುದು. ಮೊದೊಡಲು ಇದೆಲ್ಲ ತಲೆನೊಬಿನ ವಯಸ್ಯವಾಯಿತು ಈ ಟಕ್ಕೆಚೊ ಹರಿಯುವವನಿಗೆ. ಕುಮೇಣ ಆತ ಇದರಲ್ಲಿ ಪಳಗಿದ. ಯಾರೋಡನೆಯೂ ಜಗಳ ಆಡಬಲ್ಲ ಧಾತಿ ಅವನಿಗೆ ಬಂದಿತು.

ಬೆಳಗಿನ ಪ್ರದರ್ಶನ, ಮಾಟನಿ, ಸಂಜೆ ಆರು, ರಾತ್ರಿ ಬಂಬತ್ತರ ಪ್ರದರ್ಶನ, ಇದೂ ಮುಗಿದ ಮೇಲೆ ಕೆಲ ದಿನ ಷಿಟ್ಟ್ರೋ ಬಾಕ್ಸ್‌ನ್ ದ್ಯುಲಿಗೆ, ಇಲ್ಲ ಬಸ್ತಿಗೆ ಹಾಕುವುದು ನಂತರ ಮನೆ, ಇದು ಬಸ್ತಿಯಾಂವ ದಿನನಿತ್ಯದ ಕೆಲಸ.

ಬಂದು ದಿನ ಬಸ್ತಿಯಾಂವ ಬಂಟಿ ಸಿಕ್ಕಾಗ ಈತ ಕೇಳಿದ, ‘ಕೆಲಸ ಹೇಗೆನ್ನೇ?’

‘ಜೆನ್ನಾಗಿದೆ ಅಂಕಲ್ಲಾ.’

‘ಜೆನ್ನಾಗಿ ಮಾಡಿಕೊಂಡು ಹೋಗು’ ಎಂದ.

‘ಆಗಾಗೆ ಸಿನಮಾಕ್ ಬನ್ನಿ ಅಂಕಲ್ಲಾ.’

‘ಅಪ್ಪು ಹಣ ನಾನು ಎಲ್ಲಿಂದ ತರಲಿ ಮಾರಾಯಿ?’

‘ನಾನಿದೆನಲ್ಲ ಅಂಕಲ್ಲಾ’ ಎಂದು ನಕ್ಕ.

ಇವನೂ ಆಗಾಗೆ ಹೋಗತೊಡಿದ. ಉಚಿತ ಪ್ರವೇಶ.

ಸುಮಾರು ಷಟ್ಟಿಗಳನ್ನು ನೊಡಿದ. ನಾಗಿನ್, ಬ್ರೈಜು ಬಾವರಾ, ಉಡೆನ್ ಕರ್ಲೋಲ್, ಶಾಧಿ, ಅನಾಕ್‌ಲೀ, ಮುಮ್ಲೂರ್, ಇತ್ತಾದಿ.

ಷಟ್ಟೆ ಮುಗಿಸಿ ಬರುವಾಗ ಹೊರಗೆ ನಿತ ಬಸ್ತಿಯಾಂವಗೆ ‘ಬರಿನಿ ಮಗ’ ಎಂದು ಹೇಳಲು ಈತ ಮರೆತವನಲ್ಲ. ಆ ಮುದುಗ ಕೂಡ ಅಪ್ಪೆ, ಯಾವತ್ತೂ ಇವನಿಗೆ ವಿಧೇಯನಾಗಿದ್ದು. ಅಂತಹ ಮುದುಗ ವಿವ ಕುಡಿದು ತ್ವರಿತೆ ಮಾಡಿಕೊಂಡನೆ?

ಅವನು ಏಕೆ ತ್ವರಿತೆ ಮಾಡಿಕೊಂಡ ಅನ್ನವ ಪತ್ತೆ ಇವನನ್ನ ಕಾಡತೊಡಿತು. ಕೈಲಾಗದಿದ್ದರೂ ನಾಲ್ಕು ಗಂಟೆಗೆ ಈತ ಇಗರ್ಜೆ ಹೋದ. ಬಸ್ತಿಯಾಂವ ಕೇರಿಯವರೆಲ್ಲ ಅಲ್ಲಿದ್ದರು. ಅವನ ತಂದೆ ತಾಯಿ ಒಳಗೆ ಕೂಡ. ಇಗರ್ಜೆಯ ಒಳಗೆ ದೇವರಿಶೀರದ ಮುಂದೆ ಶವಪೆಟ್ಟಿಗೆ. ಮುದುಗ ಸಹಜವಾಗಿ ಮಲಗಿದಂತೆ ಕಾಣುತ್ತಿದ್ದು. ಇಗರ್ಜೆ ಬಾಗಿಲಲ್ಲಿ ಇತರರೊಡನೆ ನಿಂತು ಈತ ಏನು ಎತ್ತ ಎಂದು ಕೇಳಿದ.

‘ಇಲ್ಲಿ ಅವನು ಸತ್ತ, ಅಲ್ಲಿ ಅವಶು ಸತ್ತಳ್ಳು.’

ಎಂದು ತನ್ನ ಸಂಗಡವೇ ನಿವೃತ್ತನಾದ ದಫೇದಾರ ರುಜಾರಿ ನುಡಿದ ರುಜಾರಿಯನ್ನು ಬದಿಗೆ ಕರೆದೊಯ್ದು ಈತ ಕೇಳಿದ.

‘ಯಾರು ಮಾರಾಯಿ ಅದು?’

‘ಮತ್ತೆ ಯಾರು, ಟಾಕೆಸಿನ ಮಾಲೀಕನ ಮಗಳು.’

‘ಹೌದಾ?’